

ಪರ್ಯಾಯ ಆದಾಯ ಯಾಕೆ, ಹೇಗೆ?

■ ಜೋಮನ್ ವರ್ಗಿಸ್

‘ಆದಾಯ’ ಮತ್ತು ‘ಆರೋಗ್ಯ’ ಇದ್ದಾಗ ‘ಉಳಿತಾಯ’ ಮಾಡಬೇಕು ಎಂಬ ಮಾತಿದೆ. ಆದರೆ, ಉಳಿತಾಯದ ವಿಷಯಕ್ಕೆ ಬಂದಾಗ ಹೆಚ್ಚಿನವರ ಉತ್ತರ ಖರ್ಚಿಗೇ ಸಾಲುತ್ತಿಲ್ಲ. ಇನ್ನೆಲ್ಲಿ ಉಳಿತಾಯ? ಎನ್ನುವುದು.

ಆರೋಗ್ಯ ಮತ್ತು ಆದಾಯದ ನಡುವೆ ನಿಕಟ ಸಂಬಂಧವಿರುವುದು ಬಹುಪಾಲು ಅಧ್ಯಯನಗಳಲ್ಲಿ ದೃಢಪಟ್ಟಿದೆ. ಆದಾಯವು ಆರೋಗ್ಯವನ್ನು ಪ್ರಭಾವಿಸುವಂತೆ, ಆರೋಗ್ಯವನ್ನು ಆದಾಯವು ಪ್ರಭಾವಿಸುತ್ತದೆ. ಈ ಸಂಬಂಧವು ವೈಯಕ್ತಿಕ ಹಾಗೂ ಸಮಾಜದ ಮಟ್ಟದಲ್ಲೂ ಬಹು ಮುಖ್ಯವಾದ ವಿಷಯ.

ಗಳಿಸಿದ್ದನ್ನು ಹೇಗೆ ಬಳಸಬೇಕು, ಹೇಗೆ ಉಳಿಸಬೇಕೆಂಬ ಜಾಣ್ಮೆ ಇರುವವರಿಗೆ, ಇನ್ನೊಬ್ಬರಲ್ಲಿ ಕೇಳುವ ಅನಿವಾರ್ಯ ಬರುವುದು ಅಪರೂಪ. ಆದರೆ, ಪದೇ ಪದೇ ಇನ್ನೊಬ್ಬರ ಬಳಿ ಕೇಳುವ ಪರಿಸ್ಥಿತಿ ಎದುರಾಗುತ್ತಿದೆ ಎಂದರೆ ಆ ವ್ಯಕ್ತಿಯ ಆರ್ಥಿಕ ನಿರ್ವಹಣೆ ಸರಿಯಾಗಿಲ್ಲ ಎಂದೇ ಅರ್ಥ.

‘ಉಳಿಸಲು ಸಾಲುತ್ತಿಲ್ಲ’ ಎನ್ನುವವರು ಒಮ್ಮೆ ಪರ್ಯಾಯ ಆದಾಯ ಮೂಲಗಳತ್ತ ಗಮನ ಹರಿಸುವುದು ಒಳಿತು. ಪರ್ಯಾಯ ಆದಾಯ ಎಂದರೆ, ನಿಮ್ಮ ಮುಖ್ಯ ಉದ್ಯೋಗದ ಹೊರತಾಗಿ ಇತರ ಮಾರ್ಗಗಳಿಂದ ಆದಾಯ ಗಳಿಸುವ ವಿಧಾನಗಳು.

ಪರ್ಯಾಯ ಆದಾಯವು ನಿಮ್ಮ ಹಣಕಾಸಿನ ಸುರಕ್ಷತೆ ಹೆಚ್ಚಿಸುತ್ತದೆ ಮತ್ತು ಭವಿಷ್ಯದಲ್ಲಿ ಅನಿಶ್ಚಿತತೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ‘ನೀವು ನಿದ್ರಿಸುವಾಗ ನಿಮ್ಮ ಹಣ ನಿಮಗಾಗಿ ಕೆಲಸ ಮಾಡುತ್ತದೆ’ ಎಂಬ ಜನಪ್ರಿಯ ಹೇಳಿಕೆ ಹುಟ್ಟಿಕೊಂಡಿದ್ದು ಇದೇ ಪರ್ಯಾಯ ಆದಾಯ

